



0404/0805

**Fourth Semester 3 Year LL.B./VIII Semester 5 Year B.A. LL.B./
B.B.A. LL.B. (Old) Examination, June/July 2016
BANKING LAW (Optional – II)**

Duration : 3 Hours

Max. Marks : 100

- Instructions :** 1. Answer Question No. 9 and **any five** of the remaining questions.
2. Q. No. 9 carries **20** marks and remaining questions carry **16** marks **each**.
3. Answers should be written **either** in English or Kannada **completely**.

- Q. No. 1. Discuss the functions of commercial banks in India. Marks : 16
ಭಾರತದಲ್ಲಿನ ವಾಣಿಜ್ಯ ಬ್ಯಾಂಕುಗಳ ಕಾರ್ಯಗಳನ್ನು ಚರ್ಚಿಸಿರಿ.
- Q. No. 2. Discuss the Banker's obligation to maintain the secrecy of the customers account. Marks : 16
ಗ್ರಾಹಕನ ಖಾತೆಯ ಗೌಪ್ಯತೆಯನ್ನು ಕಾಪಾಡುವಲ್ಲಿ ಬ್ಯಾಂಕರನ ಹೊಣೆಗಾರಿಕೆಯನ್ನು ಚರ್ಚಿಸಿರಿ.
- Q. No. 3. What is endorsement ? Explain different types of endorsement. Marks : 16
ಹಿಂಬರಹ ಎಂದರೇನು ? ವಿವಿಧ ರೀತಿಯ ಹಿಂಬರಹಗಳನ್ನು ವಿವರಿಸಿ.
- Q. No. 4. Explain the precautions to be taken by a banker while lending against goods. Marks : 16
ಬ್ಯಾಂಕಿನವರು ಸರಕುಗಳ ಆಧಾರದ ಮೇಲೆ ಸಾಲ ಕೊಡುವಾಗ ಯಾವ ರೀತಿಯ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬುದನ್ನು ವಿವರಿಸಿ.
- Q. No. 5. Examine the grounds under which banking ombudsman may reject the complaint. Marks : 16
ದೂರುಗಳನ್ನು ಬ್ಯಾಂಕಿಂಗ್ ಓಂಬಡ್ಸಮನ್ ಯಾವ ಆಧಾರಗಳ ಮೇಲೆ ತಿರಸ್ಕರಿಸಬಹುದೆಂಬ ಬಗ್ಗೆ ಪರಿಶೀಲಿಸಿರಿ.
- Q. No. 6. Define cheque. Distinguish cheque from bill of exchange. Marks : 16
“ಚೆಕ್” ಇದರ ವ್ಯಾಖ್ಯೆ ಕೊಡಿ. ಚೆಕ್‌ನ್ನು ವಿಮೆಯ ಪತ್ರದಿಂದ ವ್ಯತ್ಯಸಿಸಿರಿ.
- Q. No. 7. Who is paying banker ? State the statutory protections available to paying banker. Marks : 16
ಪಾವತಿ ಬ್ಯಾಂಕರ ಎಂದರೆ ಯಾರು ? ಪಾವತಿ ಬ್ಯಾಂಕರರಿಗೆ ಇರುವ ಶಾಸನಬದ್ಧ ರಕ್ಷಣೆಗಳನ್ನು ತಿಳಿಸಿ.

P.T.O.



Q. No. 8. Write short note **any two** of the following :

Marks : 2×8=16

ಯಾವುದಾದರೂ ಎರಡಕ್ಕೆ ಟಿಪ್ಪಣಿ ಬರೆಯಿರಿ :

- a) Internet banking
ಇಂಟರ್ನೆಟ್ ಬ್ಯಾಂಕಿಂಗ್
- b) Promissory note
ವಾಗ್ಡಾನ್ ಪತ್ರ
- c) Agency services.
ಕಾರ್ಯಭಾರಿ ಸೇವೆಗಳು.

Q. No. 9. Solve **any two** of the following problems :

Marks : 10×2=20

ಕೆಳಗಿನ ಯಾವುದಾದರೂ ಎರಡು ಸಮಸ್ಯೆಗಳನ್ನು ತೀರ್ಮಾನಿಸಿರಿ :

- a) A, B, C and D are partners in the Y firm. They informed the banker that A and B will operate the firm's current account. Can banker honour the cheques of the firm signed by A and C ?
ಎ, ಬಿ, ಸಿ ಮತ್ತು ಡಿ ಇವರು ವೈ ಪಾಲುದಾರಿಕಾ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಅವರು ಬ್ಯಾಂಕಿನಲ್ಲಿ ತೆರೆದ ಚಾಲ್ತಿ ಖಾತೆಯನ್ನು ಎ ಮತ್ತು ಬಿ ನಿರ್ವಹಿಸುತ್ತಾರೆಂದು ಬ್ಯಾಂಕರನಿಗೆ ತಿಳಿಸಿರುತ್ತಾರೆ. ಬ್ಯಾಂಕರನು ಅದನ್ನು ಒಪ್ಪಿಕೊಂಡು ಎ ಮತ್ತು ಸಿ ಸಹಿ ಮಾಡಿದ ಚೆಕ್‌ನ್ನು ಪಾವತಿಸಬಹುದೇ ?
- b) Rajesh could not present the cheque received from his friend due to the busy schedule. Period of limitation is about to expire on a day which happens to be a public holiday. Advice Rajesh.
ರಾಜೇಶ್ ತನ್ನ ಸ್ನೇಹಿತನಿಂದ ಪಡೆದ ಚೆಕ್‌ನ್ನು ಕೆಲಸ ನಿಮಿತ್ತ ಕಾರಣ ಬ್ಯಾಂಕಿಗೆ ಸಲ್ಲಿಸಲಾಗಲಿಲ್ಲ. ಸಾರ್ವಜನಿಕ ರಜಾ ದಿನದಂದು ಕಾಲ ಪರಿಮಿತಿ ಅವಧಿ ಮುಕ್ತಾಯವಾಗುವುದರಲ್ಲಿದೆ. ರಾಜೇಶ್‌ಗೆ ಸಲಹೆ ನೀಡಿ.
- c) A customer of a Canara Bank approaches another branch of the same bank for loan facility against F.D. receipt of Rs. 2,00,000.00 issued in his favour. Whether his request for loan can be considered ? Decide.
ಕೆನರಾ ಬ್ಯಾಂಕಿನ ಒಂದು ಶಾಖೆಯ ಗ್ರಾಹಕನು ಅದೇ ಬ್ಯಾಂಕಿನ ಇನ್ನೊಂದು ಶಾಖೆಗೆ ಹೋಗಿ ನಿರಮಿ ರೇವಣಿ ಪತ್ರದ ಆಧಾರದ ಮೇಲೆ ರೂಪಾಯಿ 2,00,000.00 ಸಾಲ ಕೊಡುವಂತೆ ಪ್ರಸ್ತಾವನೆ ಮೂಲಕ ವಿನಂತಿಸುವನು. ಬ್ಯಾಂಕರನು ಈ ಪ್ರಸ್ತಾವನೆಯನ್ನು ಹೇಗೆ ಪರಿಗಣಿಸಬೇಕು ? ನಿರ್ಧರಿಸಿ.